



**BOSCH**

Corporate Relationship Department  
BSE Limited  
1<sup>st</sup> Floor, New Trading Ring  
Rotunda Building  
Phiroze Jeejeebhoy Towers  
Dalal Street, Fort  
Mumbai – 400 001  
Scrip code:500530

The Manager  
Listing Department  
National Stock Exchange of India Ltd.  
Exchange Plaza, C-1, Block G  
Bandra-Kurla Complex  
Bandra (E)  
Mumbai – 400 051  
Scrip code: BOSCHLTD

Bosch Limited  
Post Box No:3000  
Hosur Road, Adugodi  
Bangalore-560030  
Karnataka, India  
Tel +91 80 67521750

www.boschindia.com  
L85110KA1951PLC000761

21.05.2021

Dear Sir/Madam,

**Subject: Compliance under Regulation 47 of SEBI (Listing Obligations and Disclosure Requirements) Regulations, 2015**

Please find enclosed herewith the audited Standalone and Consolidated Financial Results for the year ended March 31, 2021, approved by the Board of Directors on May 20, 2021, published in Business Standard (all edition) and Kannada Prabha (Bengaluru edition) on May 21, 2021.

Kindly take the same on record.

Thanking you,

**Yours faithfully,  
for Bosch Limited,**

**(Rajesh Parte)  
Company Secretary & Compliance Officer**

Enclosed: as above

**VA TECH WABAG LIMITED**  
 CIN : L45205TN1995PLC030231  
 Regd. Office: "WABAG HOUSE", No.17, 200 Feet Thoraiakkam-Pallavaram Main Road, Sunnambu Kolathur, Chennai 600 117, Tamilnadu, India.  
 Tel : +91 44 6123 2323 | Fax : +91 44 6123 2324

**NOTICE**  
 (for the attention of Equity Shareholders of the Company)

This Notice is published pursuant to provisions of the Investor Education and Protection Fund Authority (Accounting, Audit, Transfer and Refund) Rules 2016, as amended from time to time (hereinafter referred to as "the Rules").

Pursuant to section 124(5) & 124(6) of the Companies Act, 2013 read with the Rules, the Company is mandated to transfer unclaimed / unpaid dividend pertaining to the FY 2013-14 and all shares in respect of which dividend has not been paid or claimed by the shareholders for seven consecutive years or more to the Investor Education and Protection Fund Authority (IEPF Authority). The Rules, amongst other matters, contain provisions for transfer of these shares to the IEPF Authority.

The Company has given relevant communication to the shareholders (to the extent possible considering the present situation) and requested them to claim their unclaimed dividend for FY 2013 - 14 on or before 31.7.2021, to enable the company to revalidate the unclaimed dividend liable to be transferred to IEPF Authority as per Rules. We would also request the shareholders to update their current bank details with their respective depository participant, to enable the Company/RTA to process their claim, if any.

The Company has uploaded full details of such shareholders viz. Name, DP / Client ID / Folio No. and shares due for transfer to the IEPF Authority, on its website www.wabag.com. The Shareholders are requested to refer the website of the Company to verify the details of unclaimed dividend and shares liable to be transferred to the IEPF Authority during the FY 2021 - 22.

The shareholders are requested to approach us / Registrar and Transfer Agent (RTA) on or before 31.07.2021 to enable the Company to process their valid request for revalidation of unclaimed dividend before it is transferred to IEPF Authority in accordance with the Rules. In case, the Company or RTA does not receive any communication from the concerned shareholders, the Company shall, with a view to comply with the requirements set out in the Rules, transfer the unclaimed dividend and shares to the IEPF Authority by way of corporate action, by the due date (24.08.2021) as per procedure stipulated in the Rules.

Please note that no claim shall lie against the Company in respect of unclaimed dividend and shares transferred to the IEPF Authority pursuant to the Rules.

The shareholders may please note that both the unclaimed dividend and the corresponding shares transferred to IEPF Authority including all benefits accruing on such shares, if any, can be claimed back by them from IEPF Authority directly after following the procedure prescribed in the Rules.

In case of any queries/clarifications, the concerned shareholders may contact the Company at the above address (or) our RTA viz., M/s. KFin Technologies Private Limited, quoting the Folio number / DP-ID-Client ID at:

**KFIN TECHNOLOGIES PRIVATE LIMITED**  
 Unit: VA TECH WABAG LIMITED  
 Selenium Tower B, Plot 31-32, Financial District, Nanakramguda, Serilingampally Mandal, Hyderabad, Telangana-500032.  
 Toll free no: 1800-3094001.  
 Email: einward.ris@kfinfintech.com, Website: www.kfinfintech.com

For VA TECH WABAG LIMITED  
 Sd/-  
**R. Swaminathan,**  
 Company Secretary  
 Place : Chennai  
 Date : 20.05.2021

**Note : a.** As part of "Green Initiative" movement for paperless environment, the shareholders are requested to register/update their correct address and email id with their respective depository participants, to enable company/ RTA to send communication (s) through electronic mode. **b.** The shareholders are requested to approach us/ RTA for any unclaimed dividend entitlement(s) from FY 2013-14 onwards.

**SAURYA URJA COMPANY OF RAJASTHAN LIMITED**  
 CIN: U40104RJ2015PLC047322  
 Corp. / Registered Office: 701-703, 7<sup>th</sup> Floor, Kailash Tower, Tonk Road, Jaipur-302015, Rajasthan, Ph: 0141-4271514/512, 9116047475

**NOTICE INVITING TENDER**  
 DATE: May 21, 2021  
 Price Bid is to be submitted on E-bidding portal by vendors/Contractors against following item:

Sr.No.	Package	Tender Ref. No.	Date of Submission of Tender
1.	Supply, Installation, Testing, and Commissioning of Articulated Boom Lift at Bhadla - III Solar Park	SUCRL/Jaipur/Contracts Department/3/21-22/ET/3 (Boom lift 1000 MW Bhadla)	28th May 2021 By 1800 Hrs.

Pre-Bid Meeting | 25th May 2021 through Webex/ video Conference call  
 To download complete set of Tender Documents, log on to our e-service provider https://www.mstcecommerce.com/eproc/ and select Saurya Urja company of Rajasthan limited. Issued By: Associate Vice President (Contracts)

**Dr.Reddy's**  
**NOTICE OF LOSS OF SHARE CERTIFICATES**

Notice is hereby given that the following Share Certificates issued by the Company are reported to have been lost or misplaced and the registered Shareholders/Claimants thereto have applied to the Company for the issue of duplicate share certificates.

S No.	Folio No.	Name of the Shareholder	Certificate No(s).	No. of Shares	Distinctive Nos. From - To
1	P00951	P Nagarai	12643	10*	73527931 - 73527940
2	B00625	B Chandra Sekar Reddy	23125	10*	92341026 - 92341035
			23798	54*	93884065 - 93884118

\*Shares of Rs.5/- face value

The public is hereby cautioned against dealing in any manner with the above share certificates. Any person(s) who has/have any claim in respect of the said share certificate(s) should lodge claim(s) at the Company's Regd. Office: 8-2-337, Road No.3, Banjara Hills, Hyderabad - 500 034 within 15 days of publication of this notice after which no claim(s) will be entertained and the Company will proceed to issue duplicate share certificate(s) of Rs.5/- face value.

Place : Hyderabad  
 Date : May 20, 2021

For Dr. Reddy's Laboratories Limited  
 Sandeep Poddar  
 Company Secretary

**Dr. REDDY'S LABORATORIES LIMITED**  
 Regd. Office: 8-2-337, Road No.3, Banjara Hills, Hyderabad - 500 034  
 CIN: L85195TG1994PLC04507, Tel: 91 40 4900 2900; Fax: 91 40 4900 2999  
 email: shares@drreddys.com; website: www.drreddys.com

**MUSIC BROADCAST LIMITED**  
 (CIN No. L64200MH1999PLC137729)  
 Regd. Office: 5th Floor, RNA Corporate Park, Off. Western Express Highway, Kalanagar, Bandra(East), Mumbai - 400051. Website : www.radiocity.in

**UNAUDITED FINANCIAL RESULTS FOR THE QUARTER AND AUDITED ANNUAL RESULTS FOR THE YEAR ENDED MARCH 31, 2021**

Sl. No.	Particulars	Quarter ended	Quarter ended	Year ended	Year ended
		March 31, 2021	March 31, 2020	March 31, 2021	March 31, 2020
		Unaudited	Unaudited	Audited	Audited
1	Total income from operations (including other income)	4,474	4,974	14,252	26,413
2	Net Profit / (Loss) for the period (before tax and exceptional items)	(378)	(1,211)	(3,276)	2,892
3	Net Profit / (Loss) for the period before tax (after exceptional items)	(378)	(1,211)	(3,276)	2,892
4	Net Profit / (Loss) for the period after tax (after exceptional items)	(387)	(891)	(2,419)	2,821
5	Total comprehensive income for the period	(377)	(865)	(2,202)	2,847
6	Paid up Equity Share Capital	6,914	6,914	6,914	6,914
7	Earning Per Share (EPS) (Face Value of Rs. 2 each) (not annualised) - Basic & Diluted	(0.11)	(0.26)	(0.70)	0.82

Notes:  
 1. The above financial results have been reviewed by the Audit Committee and approved by the Board of Directors on May 20, 2021.  
 2. The above is extract of the detailed format of quarterly and annual financial results filed with the Stock Exchanges under Regulations 33 of the SEBI (Listing Obligations and Disclosure Requirements) Regulations, 2015. Detailed quarterly and annual financial results in the prescribed format are available on the websites of Stock Exchanges (www.nseindia.com and www.bseindia.com) and the Company (www.radiocity.in).

For and on behalf of the Board of Directors of Music Broadcast Limited  
 Sd/-  
 Apurva Purohit  
 Director  
 DIN: 00190097

**JK LAKSHMI CEMENT Ltd.**

Extract of Audited Consolidated Financial Results for the Quarter and Year ended 31.03.2021

Sl. No.	Particulars	Consolidated					
		Quarter ended		Year ended			
		31.03.2021	31.12.2020	31.03.2020	31.03.2021	31.03.2020	31.03.2021
1	Total Income from Operations	1,424.32	1,259.84	1,137.47	4,727.44	4,364.07	
2	Profit before Interest, Depreciation & Taxes (EBITDA)	340.47	248.62	253.22	1,011.22	844.04	
3	Net Profit/(Loss) for the Period (before Tax and Exceptional Items)	244.71	143.28	140.60	593.93	399.25	
4	Net Profit/(Loss) for the Period before Tax (after Exceptional Items)	206.87	143.27	140.60	556.06	368.99	
5	Net Profit/(Loss) for the Period after Tax (after Exceptional Items)	159.13	118.43	98.63	421.12	252.94	
6	Total Comprehensive Income for the Period [Comprising Profit / (Loss) for the period (after tax) and Other Comprehensive Income (after tax)]	154.56	114.19	99.27	407.61	248.46	
7	Equity Share Capital	58.85	58.85	58.85	58.85	58.85	
8	Other Equity				2,035.70	1,828.09	
9	Earnings Per Share (of ₹5/- each)						
	Basic :	12.99	9.69	8.43	34.45	21.08	
	Diluted :	12.99	9.69	8.43	34.45	21.08	

Notes:  
 1. The above results have been reviewed by the Audit Committee and approved by the Board of Directors at their respective meetings held on 20<sup>th</sup> May, 2021.  
 2. Standalone Financial Information of the Company, pursuant to Regulation 47(1)(b) of SEBI (LODR) :

Particulars	Quarter ended				Year ended			
	31.03.2021		31.12.2020		31.03.2020		31.03.2021	
	31.03.2021	31.12.2020	31.03.2020	31.03.2021	31.03.2020	31.03.2021	31.03.2020	31.03.2021
Turnover	1349.31	1213.45	1083.68	4459.18	4095.58			
Operating Profit (EBITDA)	295.20	212.46	224.52	864.22	722.46			
Profit before Tax (before Exceptional Items)	217.45	127.15	131.09	527.51	369.69			
Profit before Tax (after Exceptional Items)	186.53	127.15	131.09	496.99	339.46			
Profit after Tax	136.51	102.31	106.75	363.82	235.23			

Notes:  
 3. The above is an extract of the detailed format of Quarter and Year ended 31<sup>st</sup> March, 2021 Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulations, 2015. The full format of the Standalone & Consolidated Quarterly Financial Results are available on the websites of Stock Exchanges at www.bseindia.com and www.nseindia.com and also on the Company's website at www.jklakshmicement.com

Place: New Delhi  
 Date: 20<sup>th</sup> May, 2021  
 Vinita Singhania  
 (Vice Chairman & Managing Director)

ADMIN OFFICE: NEHRU HOUSE, 4, BAHADUR SHAH ZAFAR MARG, NEW DELHI - 110002  
 REGD. OFFICE: JAYKAYPURAM - 307019, DIST. SIROHI, RAJASTHAN  
 WEBSITE: WWW.JKLAKSHMICEMENT.COM | E-mail: jkl.investors@kmail.com | Fax No: 91-011-22722521 | CIN : L74999RJ1938PLC019511

**CARYSIL**  
 Life style Kitchen Sinks & Built in Appliances

**ACRYSIL LIMITED**

GROWTH THROUGH GLOBALIZATION, DIVERSIFICATION & INNOVATION

CONSOLIDATED			CONSOLIDATED		
Revenue (Q-O-Q)	EBIDTA (Q-O-Q)	PAT (Q-O-Q)	Revenue (Y-O-Y)	EBIDTA (Y-O-Y)	PAT (Y-O-Y)
60%	122%	191%	13%	44%	72%

Extract of the Audited Financial Results (Standalone and Consolidated) for the Quarter and Year ended on March 31, 2021 (Rs. In Lakhs except Earnings Per Share)

Sr. No.	Particulars	STANDALONE				CONSOLIDATED			
		Quarter ended		Year ended		Quarter ended		Year ended	
		31.03.2021 (Audited)	31.03.2020 (Audited)						
1	Total Income from Operations	8446.84	5164.34	25563.13	21935.97	10540.75	6601.84	31772.21	28095.99
2	Net Profit for the period (before Tax, Exceptional and/or Extraordinary items)	1283.34	268.71	3876.47	1821.00	1928.49	585.32	5383.21	3048.18
3	Net Profit for the period before tax (after Exceptional and/or Extraordinary items)	1283.34	267.71	3876.47	1821.00	1928.49	585.32	5383.21	3048.18
4	Net Profit for the period after tax (after Exceptional and/or Extraordinary items)	767.34	169.87	2662.65	1279.13	1311.79	450.20	3931.76	2286.20
5	Total Comprehensive Income for the period [Comprising Profit for the period (after Tax) and Other Comprehensive Income (after tax) ]	766.23	140.90	2644.32	1256.18	1337.16	385.10	3913.76	2175.82
6	Equity Share Capital (Face Value of ₹ 2/- each)	533.90	533.90	533.90	533.90	533.90	533.90	533.90	533.90
7	Other Equity			14610.13	12499.71			18607.56	15247.25
8	Earnings Per Share (of ₹ 2/- each) (Not Annualised)								
	(a) Basic (₹):	2.87	0.65	9.97	4.86	4.89	1.48	14.66	8.38
	(b) Diluted (₹):	2.87	0.65	9.97	4.86	4.89	1.48	14.66	8.38

Notes:  
 a. The above is an extract of the detailed format of the Financial Results for the Quarter and Financial Year ended March 31, 2021 filed with the Stock Exchanges under Regulation 33 of the SEBI (Listing Obligations & Disclosure Requirements) Regulations, 2015. The full format of the Standalone and Consolidated Financial Results for the Quarter and Year ended on March 31, 2021 are available on the website of the Stock Exchanges www.bseindia.com and www.nseindia.com and on the Company's Website www.acrysilcorpoinfo.com respectively.  
 b. The statement has been prepared in accordance with the Companies (Indian Accounting Standards) Rules, 2015 (Ind AS) prescribed under Section 133 of the Companies Act, 2013 and other recognised accounting practices and policies to the extent applicable.  
 c. The above results were reviewed by the Audit Committee, and approved by the Board of Directors in their meeting held on May 20, 2021.  
 d. The Board of Directors of the Company have recommended a final dividend of 60% for the financial year ended March 31, 2021. Together with the interim dividend of 40% declared on February 5, 2021, the total dividend for the financial year ended March 31, 2021 is 100% of the face value of ₹ 2/- per share (Previous Year: 60% of face value of ₹ 2/- each). Payment of final dividend is subject to approval of the shareholders.

By Order of the Board  
 For ACRYSIL LIMITED  
**CHIRAG A. PAREKH**  
 CHAIRMAN & MANAGING DIRECTOR

**Registered Office:** B-307, Citi Point, J.B. Nagar, Andheri - Kurla Road, Andheri (East), Mumbai-400 059 Tel. No. 022-4015 7817/ 7818 / 7819, CIN: L26914MH1987PLC042283  
**Website:** www.acrysil.com, www.acrysilcorpoinfo.com, **E-mail:** cs.af@acrysil.com

Place: New York  
 Date: 20-05-2021

**INDOKEM LIMITED**  
 CIN: L31300MH1964PLC013088  
 Regd. Office: Plot No. 410/411, Khatau House, Mogai Lane, Mahim, Mumbai - 400 015  
 Tel No.: +91-22-61236767/ 61236711  
 Email Id: iksecretarial@gmail.com  
 Website: www.indokem.co.in

**NOTICE**

Notice is hereby given in terms of Regulation 29 and 47 of SEBI (Listing Obligations and Disclosure Requirements) Regulations, 2015 that a meeting of the Board of Directors of the Company will be held on Friday, 28<sup>th</sup> May, 2021, inter-alia to consider and approve the Standalone Audited Financial Results along with the Statutory Audit Report thereon of the Company for the 4<sup>th</sup> Quarter and financial year ended 31<sup>st</sup> March, 2021. The information is also available on the website of BSE Limited at www.bseindia.com where the shares of the Company are listed and is also available on the website of the Company at www.indokem.co.in

For INDOKEM LIMITED  
 Sd/-  
**Rajesh D. Pisal**  
 Company Secretary  
 Place: Mumbai  
 Date: 21<sup>st</sup> May, 2021

**Dixon DIXON TECHNOLOGIES (INDIA) LIMITED**  
 Registered Office: B-14 & 15, Phase-II, Noida, Gautam Buddha Nagar, UP-201305  
 E-Mail: investorrelations@dixoninfo.com, Website: www.dixoninfo.com, Phone: +91-120-4737200, Fax: +91-120-4737263, CIN: L32101UP1993PLC066581

**NOTICE**

Pursuant to Regulation 47 read with Regulation 29 of the Securities and Exchange Board of India (Listing Obligations and Disclosure Requirements) Regulations, 2015, notice is hereby given that a meeting of the Board of Directors of the Company will be held on Thursday, 27<sup>th</sup> May, 2021, to inter-alia, consider and approve the Audited Financial Results (Standalone and Consolidated) for the quarter and financial year ended as on 31<sup>st</sup> March, 2021 along with statement of Assets and Liabilities & statement of Cash Flows as on 31<sup>st</sup> March, 2021.

Further, in accordance to the Reg. 46 of the Securities and Exchange Board of India (Listing Obligations and Disclosure Requirements) Regulations, 2015, the details of the aforesaid meeting are available on the website of the Company i.e. www.dixoninfo.com and the website of the Stock Exchanges where the Company's shares are listed viz. BSE Limited (www.bseindia.com) and the National Stock Exchange of India Limited (www.nseindia.com).

For Dixon Technologies (India) Limited  
 Sd/-  
**Ashish Kumar**  
 Group Company Secretary,  
 Date: 20.05.2021 Head - Legal & HR

**Bosch Limited**  
 Registered office : Hosur Road, Adugodi, Bengaluru-560 030  
 Website: www.bosch.in; Email: investor@in.bosch.com Phone: +91-80-67521750  
 CIN: L85110KA1951PLC000761

Extract of Financial Results for the quarter and year ended March 31, 2021 (Rs. in Lakhs)

Sl.No.	Particulars	Standalone				Consolidated				
		Quarter Ended		Year Ended		Quarter Ended		Year Ended		
		Unaudited	Unaudited	Unaudited	Audited	Audited	Unaudited	Unaudited	Audited	Audited
1.	Total Income from Operations	333,479	314,096	237,728	1,022,200	1,038,819	333,299	314,096	237,728	1,022,020
2.	Profit before exceptional items and tax from continuing operations (Refer Note 3)	64,004	36,566	36,109	131,097	163,644	63,999	36,406	36,109	130,917
3.	Profit/ (loss) before tax from continuing operations	64,004	21,899	6,410	56,712	91,969	63,999	21,739	6,410	56,532
4.	Profit before tax from discontinued operation	-	-	-	-	8,714	-	-	-	8,714
5.	Profit/(loss) for the period from continuing operations	48,200	18,575	8,114	48,250	58,480	48,195	18,415	8,114	48,070
6.	Profit for the period from discontinued operation	-	-	-	-	6,502	-	-	-	6,502
7.	Total comprehensive income/ (loss) for the period	48,396	51,209	(20,851)	86,237	51,654	48,511	51,059	(20,874)	86,185
8.	Paid-up equity share capital (Face value of Rs 10/- each)	2,949	2,949	2,949	2,949	2,949	2,949	2,949	2,949	2,949
9.	Reserves excluding Revaluation Reserve as per Balance Sheet	-	-	-	979,264	923,990	-	-	-	978,344
10.	Earnings per share (of Rs 10/- each) from continuing operations and discontinued operation									
	(a) Basic	163.4	63.0	27.5	163.6	220.4	163.8	62.5	27.4	163.4
	(b) Diluted	163.4	63.0	27.5	163.6	220.4	163.8	62.5	27.4	163.4

**Note:**  
 1. The above financial results were reviewed by the Audit Committee and approved by the Board at their meeting held on May 20, 2021. The results for the quarter ended December 31, 2020, March 31, 2020 and year ended March 31, 2021 and March 31, 2020 have been subject to review / audit by the statutory auditors of the Company.  
 2. In accordance with the approvals received from the Board of Directors on May 21, 2019 and from the shareholders on August 23, 2019, the Company has executed the Business Transfer Agreement on October 1, 2019 and transferred the business of Packaging under the non-automotive products segment of the Company on a going concern basis by way of slump sale to Robert Bosch Packaging Technology India Private Limited. Consequently, profit before tax and profit after tax for the Packaging business have been disclosed separately as discontinued operation under the above results.  
 3. The Company is undergoing major transformation with regard to structural and cyclical changes in automotive market and emerging opportunities in the electro mobility and mobility segment. An amount of Rs.74,385 lakhs for the current year (Previous year Rs. 71,675 lakhs) has been expensed in the financial results towards various restructuring and transformational costs and disclosed as an exceptional item. Provision of Rs. 24,581 lakhs towards such costs as at March 31, 2021 is included in current provisions (As at March 31, 2020 Rs.59,128 lakhs).  
 4. The Company has considered the possible effects that may result from the pandemic relating to COVID-19 in the preparation of these financial results including the recoverability of carrying amounts of property, plant and equipment, receivables, inventories, investments and other assets and it does not anticipate any major challenge in meeting its financial obligations, on a long term basis. In developing the assumptions relating to the possible future uncertainties in the global economic conditions because of this pandemic, the Company has, at the date of approval of these financial results, used internal and external sources of information and expects that the carrying amount of these assets will be recovered. The impact of COVID-19 on the Company's financial results may differ from that estimated as at the date of approval of these financial results.  
 5. The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing and Other Disclosure Requirements) Regulations, 2015. The full format of the Quarterly Financial Results are available on the websites of BSE and NSE at www.bseindia.com and www.nseindia.com respectively and on the companies website at www.bosch.in

Place : Bengaluru  
 Date : May 20, 2021

(Soumitra Bhattacharya)  
 Managing Director

**BOSCH**  
 Invented for life

ವೃದ್ಧರ ಪರದಾಟ: ಪಿಂಚಣಿಗಾಗಿ ಕೈಗಾಡಲಿ ಪತಿ ಕೂರಿಸಿ ತಂದ ಪತ್ನಿ

ಮಹಾಲಿಂಗಪುರ: ಸೆಮಿಲಾಕ್‌ಡೌನ್ ಒಪ್ಪಿಕೆಯಲ್ಲಿ ವಾಹನ ವ್ಯವಸ್ಥೆ ಇಲ್ಲದಿದ್ದರೂ ತನ್ನ ಪತಿಯ ವೃದ್ಧಾಪ್ಯ ವೇಳೆಗೆ ಪತಿಯನ್ನು ವೃದ್ಧಿಯಲ್ಲಿದ್ದು ತನ್ನ ಪತಿಯನ್ನು ಕೈಗಾಡಿಯಲ್ಲಿ ಕೂರಿಸಿ ಮನೆಯಿಂದ 1 ಕಿ.ಮೀ. ದೂರದ ಅಂಚೆ ಕಡೀಲಿವರೆಗೆ ಬಂದಿರುವ ಮಹಿಳೆಯವರು ಘಟನೆ ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದಲ್ಲಿ ನಡೆದಿದೆ. ಪಾರ್ಶ್ವವಾಯು ಓದಿರುವಾಗಲೇ 76 ವರ್ಷದ ರಾಜಾರಾಮ ಕಲಾಲ ನಡೆಯಲು ಅಶಕ್ತರಾಗಿರುವ ಒಪ್ಪಿಕೆಯಲ್ಲಿ ಪತ್ನಿ ಅನುಸೂಯಾ(65) ಹಣ್ಣಿನ ವ್ಯಾಪಾರಿಯ ಗಾಡಿಯನ್ನು ತೆಗೆದುಕೊಂಡು ವ್ಯಾಪಾರಿಯ ನೆರವಿನಿಂದ ಒಂದು ಕಿಮೀವರೆಗೆ ದೂಡಿಕೊಂಡು ಬಂದಿದ್ದಾರೆ. ಸೆಮಿಲಾಕ್‌ಡೌನ್‌ನಿಂದ ಯಾವುದೇ ಅನಿರೀಕ್ಷಿಸಲಾಗದ ಅಂಚೆ ಕಡೀಲಿಯ ಮಾರ್ಕೆಟ್ ಖಂಡೇಶ್ 21 ಸಾವಿರ ಹಣ ಪಡೆಯಲು ಸೀಮಿತವಾಗಿ ಬೆಳಗ್ಗೆ 6.30ಕ್ಕೆ ಪರಿಚಯ ಹಣ್ಣು ವ್ಯಾಪಾರಿಯಿಂದ ಕೈಗಾಡಿ ಪಡೆದು ಅತನ ಸಹಾಯದೊಂದಿಗೆ ಪತಿಯನ್ನು ಅಂಚೆ ಕಡೀಲಿಗೆ ಕರೆ ತಂದಿದ್ದಾಳೆ. ಆದರೆ, ಅಂಚೆ ಕಡೀಲಿಯಲ್ಲಿ ಗಂಟೆಗಟ್ಟಲೆ ಕಾಯಿಸಿ ಖಂಡೇಶ್ ನೀರವವುಧಾಗಿ ಅನುಸೂಯಾ ಅಳಲು ತೋಡಿಕೊಂಡಿದ್ದಾರೆ.

ಚಿಕ್ಕಿ ಕೊಡಿಸಲು ಮಗಳನ್ನು ಹೊತ್ತು 8 ಕಿಮೀ ನಡೆದ!

ಕನ್ನಡಪ್ರಭ ವಾರ್ತೆ ಯಾದಗಿರಿ ಕೊರೋನಾ ಸೋಂಕು ನಿರಂತರವಾಗಿ 3 ದಿನಗಳ ಪೂರ್ತಿ ಲಾಕ್‌ಡೌನ್‌ನಿಂದ ಸಾಗಿರಲಿ ಸಂಚಾರವನ್ನೂ ನಿಷೇಧಿಸಲಾದ ಪರಿಣಾಮ ಅಸ್ತವ್ಯಗೊಂಡ ಮಗಳ ಚಿಕ್ಕಿಗಾಗಿ ಅಕ್ಕಿಯನ್ನು ಹೆಗಲ ಮೇಲೆ ಹೊತ್ತುಕೊಂಡು 8 ಕಿ. ಮೀ. ನಡೆದು ಅಸ್ತವ್ಯಗ ಮಾಡಿಸಿದ ರಣಜೀವನಕ ಪುಟ್ಟನ ಯಾದಗಿರಿಯಲ್ಲಿ ನಡೆದಿದೆ. ಯಾದಗಿರಿ ತಾಲೂಕಿನ ಪೆರಾವುರ ಗ್ರಾಮದ ಮರಣ ಎಂಬುದೇ ಯಾವುದೇ ವಾಹನ ಸೌಕರ್ಯವಿಲ್ಲದ 7 ಮಾರ್ಗದ ಪುಟ್ಟಿ ಅನುಸೂಯಾ ಹೆಗಲ ಮೇಲೆ ಹೊತ್ತು ಕರೆತಂದು ಯಾದಗಿರಿ ಅಸ್ತವ್ಯಗ ಮಾಡಿಸಿದವರು.

ಒಂದೇ ತಾಂಡಾದ 8 ಮಕ್ಕಳಿಗೆ ವೈರಸ್

ಕೂಡ್ಲಿ: ಎರಡೇ ದಿನಗಳಲ್ಲಿ ಒಂದೇ ತಾಂಡಾದ 8 ಮಕ್ಕಳು ಸೇರಿ 20 ಜನರಿಗೆ ಸೋಂಕು ತಗಲಿರುವ ವೈರಸ್ ಮಾನು ಎಜನಿಯಾಗರ ಜಿಲ್ಲೆ ಕೂಡ್ಲಿ ತಾಲೂಕಿನ ಶ್ರೀಕೇಶವಪುರ ತಾಂಡಾದಲ್ಲಿ ನಡೆದಿದ್ದು ವಾಲಕರಿಗೆ ಅತೀಕ ತುರುವಾಗಿದೆ. ಮಲೆನಾಡು, ಮೈಸೂರು, ಮಂಗಳೂರಿಗೆ ವಲಸೆ ಹೋಗಿದ್ದ ಜನರು ಕೊರೋನಾ ಲಾಕ್‌ಡೌನ್‌ಗೆ ಅಗಮ್ಯರಾದರು. ಈ ವೇಳೆ ತಪಾಸಣೆ ನಡೆಸಿದಾಗ 8ರಿಂದ 15 ವರ್ಷದವರೆಗಿನ 8 ಮಕ್ಕಳು ತಗಲಿರುವ ವೈರಸ್ ಸೋಂಕು ತಗಲಿರುವುದು ಧೃಷ್ಟವಾಗಿದೆ. ಮಕ್ಕಳಲ್ಲಿ ಯಾವುದೇ ರೋಗ ಲಕ್ಷಣಗಳು ಇಲ್ಲದ ಇದ್ದರೂ ಮುಂಜಾಗ್ರತಾ ಕ್ರಮವಾಗಿ ಹೋಂ ಐಸೋಲೇಷನ್‌ನಲ್ಲಿ ಇರಿಸಲಾಗಿದೆ.

Bosch Limited financial statement table with columns for Standalone and Consolidated quarterly and yearly data. Includes a detailed note section.

Muthoot Finance advertisement for a loan of Rs. 34,19,598/- with details on interest and terms.

Havericity advertisement for a job opening in the city, including contact information and application details.

Union Bank advertisement for a housing loan of Rs. 11,50,000.00 with details on interest and EMI.

Union Bank advertisement for a housing loan of Rs. 40,00,000.00 with details on interest and EMI.

Advertisement for a financial service or insurance product.

ನಿರೀಕ್ಷೆ-ಈ ಅಂಶಗಳಿಗೆ ಅನುಸಾರವಾಗಿ ಪ್ರತಿಸ್ಪಂದಿಸುವ ಸಮಯ ಲಭಿಸಿಲ್ಲ. ವಿವರಿಸಿದ ಮಾಹಿತಿ ಸರಣಿ ಕೊಡಲಾಗಿದೆ. ಕನ್ನಡಪ್ರಭ ಪುಟಗಳಲ್ಲಿ ವಿವಿಧ ಅನುಸೂಚಿಯಲ್ಲಿ ದೂರದಿಂದ ಯಾವುದೇ ಕ್ಷಮಿಸಲಾಗುವುದಿಲ್ಲ. ಮುದ್ರಣ, ಪ್ರಕಾಶನ, ಸಂಪಾದನೆ ಮತ್ತು ಮಾರ್ಕೆಟಿಂಗ್ ಕ್ಷಮಿಸಲಾಗುವುದಿಲ್ಲ. ವಿವಿಧ ಅಂಶಗಳಿಗೆ ಅನುಸಾರವಾಗಿ ದೂರದಿಂದ ಯಾವುದೇ ಕ್ಷಮಿಸಲಾಗುವುದಿಲ್ಲ.